

ಶ್ರೀಃ

ಶ್ರೀಮತೇ ನಿಗಮಾಂತಮಹಾದೇಶಿಕಾಯ ನಮಃ

ಶ್ರೀಮಾನ್ ವೇಂಕಟನಾಥಾರ್ಯಃ ಕವಿತಾರ್ಕಿಕಕೇಸರೀ |  
ವೇದಾಂತಾಚಾರ್ಯವರ್ಯೋ ಮೇ ಸನ್ನಿಧತ್ತಾಂ ಸದಾ ಹೃದಿ ||

ತಿರುಮಂಗೈಯಾಱ್ವಾರ್ ಅರುಳಿಚ್ಚೆಯ್  
|| ನುಂಮೈ ತ್ತೊಱುದೋಂ ||

*This document\* has been prepared by*

***Sunder Kidambi***

*with the blessings of*

ಶ್ರೀ ರಂಗರಾವಾನುಜ ಮಹಾದೇಶಿಕೇ

**His Holiness *śrīmad āṇḍavan* of *śrīraṅgam***

---

\*This was typeset using skt, L<sup>A</sup>T<sub>E</sub>X, Itrans, and the Baraha font.

ಶ್ರೀಃ

ಶ್ರೀಮತೇ ರಾಮಾನುಜಾಯ ನಮಃ

## ॥ ನುಮೈ ತ್ತೊಱುದೋಂ ॥

ತಿರುವಿಂದಳೂರ್

‡ನುಮೈ ತ್ತೊಱುದೋಂ \* ನು ತಂ ಪಣಿ ಶೆಯ್ಪಿರುಕ್ಕುಂ ನುಮ್ಪಡಿಯೋಂ \*  
ಇಮೈಕ್ಕಿನ್ಬಂ ಪೆಱ್ಱೋಂ \* ಎಂದಾಯ್ ಇಂದಳೂರೀರೇ \*  
ಎಮೈ ಕ್ಕಡಿದಾ ಕ್ಕರುಮಂ ಆರುಳಿ \* ಆವಾ ! ಎನ್ನಿರಂಗಿ \*  
ನಮೈ ಒರುಗಾಲ್ ಕಾಟ್ಟಿ ನಡಂದಾಲ್ \* ನಾಂಗಳ್ ಉಯ್ಯೋಮೇ (೧)

‡ಶಿಂದೈ ತನ್ನುಳ್ ನೀಂಗಾದಿರುಂದ ತಿರುವೇ ! \* ಮರುವಿನಿಯ  
ಮೈಂದಾ \* ಅಂದಣ್ ಆಲಿ ಮಾಲೇ ! \* ಶೋಲೈ ಮಱಿ ಕಳಿಱೇ ! \*  
ನಂದಾ ವಿಳಕ್ಕಿನ್ ಶುಡರೇ ! \* ನಱ್ಱೈಯೂರ್ ನಿನ್ಬ ನಮ್ಮೀ \*  
ಎನ್ ಎಂದಾಯ್ ! ಇಂದಳೂರಾಯ್ ! \* ಅಡಿಯೇಱ್ಱೈಯುಂ ಇರಂಗಾಯೇ ! (೨)

ಪೇಶುಗಿನ್ಬದಿದುವೇ \* ಮೈಯಂ ಈರ್ ಅಡಿಯಾಲ್ ಅಳಂದ \*  
ಮೂಶಿ ವಂಡು ಮುರಲುಂ \* ಕಣ್ಣಿ ಮುಡಿಯೀರ್ \* ಉಮೈ ಕ್ಕಾಣುಂ  
ಆಶೈ ಎನ್ನುಂ ಕಡಲಿಲ್ ವೀಱ್ಱೊಂದು \* ಇಂಗಯತ್ತೋಂ \* ಅಯಲಾರುಂ  
ಏಶುಗಿನ್ಬದಿದುವೇ ಕಾಣುಂ \* ಇಂದಳೂರೀರೇ ! (೩)

ಆಶೈ ವಱುವಾದೇತ್ತುಂ \* ಎಮಕ್ಕಿಂಗಿಱುಕ್ಕಾಯ್ತ್ತು \* ಅಡಿಯೋಕ್ಕುನ್  
ತ್ತೇಶಂ ಅಱಿಯ \* ಉಮಕ್ಕೇ ಆಳಾಯ್ ತ್ತಿರಿಗಿನ್ನೋಮುಕ್ಕು \*  
ಕಾಶಿನ್ ಒಳಿಯಿಲ್ ತಿಗಱುಂ ವಣ್ಣುಂ \* ಕಾಟ್ಟೀರ್ ಎಂ ಪೆರುವಾನ್ \*  
ವಾಶಿ ವಲ್ಲೀರ್ ! ಇಂದಳೂರೀರ್ ! \* ವಾಱ್ಱಂದೇ ಪೋಂ ನೀರೇ ! (೪)

**Attention:** Please note that the letters ಱಿ and ಱಿ denote  $\mu$  and  $\eta$  respectively, in Tamil. Also note that ಱ್ಱಿ sounds almost like ಱ್ರಿ , ಱ್ಱಿ like ಱ್ರಿ , and so on. The consonant-cluster ನ್ಱ is pronounced somewhere between ನ್ನ and ನ್ಱ್ಱ. It is, however, colloquially acceptable to pronounce the clusters ಱ್ಱಿ and ನ್ಱ್ಱ as ತ್ತ and ನ್ನ, respectively.

ತೀಯೆಂ ಪೆರುಮಾರ್ ನೀರೆಂ ಪೆರುಮಾರ್ \* ತಿಶೈಯುಂ ಇರು ನಿಲನು -  
 ಮಾಯ್ \* ಎಂ ಪೆರುಮಾರ್ ಆಗಿ ನಿನ್ನಾಲ್ \* ಅಡಿಯೋಂ ಕಾಣೋಮಾಲ್ \*  
 ತಾಯೆಂ ಪೆರುಮಾರ್ \* ತಂದೈ ತಂದೈ ಆವೀರ್ \* ಅಡಿಯೋಮುಕ್ಕೇ  
 ಎಂ ಪೆರುಮಾರ್ ಅಲ್ಲೀರೋ ನೀರ್ \* ಇಂದಳೂರೀರೇ ! (೫)

ಶೊಲ್ಲಾ ದೊಱಿಯಗಿಲ್ಲೇ \* ಅಱಿಂದ ಶೊಲ್ಲಿಲ್ \* ನುಮ್ಮಡಿಯಾರ್  
 ಎಲ್ಲಾರೋಡುಂ ಒಕ್ಕ \* ಎಣ್ಣೆಯಿರುಂದೀರ್ ಅಡಿಯೇನೈ \*  
 ನಲ್ಲಾರ್ ಅಱಿವೀರ್ ತೀಯಾರ್ ಅಱಿವೀರ್ \* ನಮಕ್ಕಿವ್ವುಲಗತ್ತಿಲ್ \*  
 ಎಲ್ಲಾಂ ಅಱಿವೀರ್ ಈದೇ ಅಱಿಯೀರ್ \* ಇಂದಳೂರೀರೇ ! (೬)

ಮಾಟ್ಟೀರ್ ಆನೀರ್ ಪಣಿ ನೀರ್ ಕೊಳ್ಳ \* ಎಮ್ಮೈ ಪ್ಪಣಿ ಅಱಿಯಾ  
 ವಿಟ್ಟೀರ್ \* ಇದನೈ ವೇಱ್ ಶೊನ್ನೋಂ \* ಇಂದಳೂರೀರೇ ! \*  
 ಕಾಟ್ಟೀರ್ ಆನೀರ್ \* ನುಂದಂ ಅಡಿಕ್ಕಳ್ ಕಾಟ್ಟಿಲ್ \* ಉಮಕ್ಕಿಂದ  
 ನಾಟ್ಟೇ ವಂದು ತೊಂಡರ್ ಆನ \* ನಾಂಗಳ್ ಉಯ್ಯೋಮೇ (೭)

ಮುನ್ನೈ ವಣ್ಣಂ ಪಾರ್ಲಿ ವಣ್ಣಂ \* ಮುಱುದುಂ ನಿಲೈ ನಿನ್ಱ \*  
 ಪಿನ್ನೈ ವಣ್ಣಂ ಕೊಂಡಲ್ ವಣ್ಣಂ \* ವಣ್ಣಂ ಎಣ್ಣುಂಗಾಲ್ \*  
 ಪೊನ್ನಿ ವಣ್ಣಂ ಮಣಿಯಿರ್ ವಣ್ಣಂ \* ಪುರೈಯುಂ ತಿರುಮೇನಿ \*  
 ಇನ್ನ ವಣ್ಣಂ ಎನ್ನು ಕಾಟ್ಟೀರ್ \* ಇಂದಳೂರೀರೇ ! (೮)

ಎಂದೈ ತಂದೈ ತಮ್ಮಾರ್ ಎನ್ನೆನ್ನು \* ಎಮರ್ ಏಱ್ ಏಱಿಳವುಂ \*  
 ವಂದು ನಿನ್ಱ ತೊಂಡರೋಕ್ಕೇ \* ವಾಶಿ ವಲ್ಲೀರಾಲ್ \*  
 ಶಿಂದೈ ತನ್ನುಳ್ ಮುಂದಿ ನಿಱ್ಱಿರ್ \* ಶಿಱಿದುಂ ತಿರುಮೇನಿ \*  
 ಇಂದ ವಣ್ಣಂ ಎನ್ನು ಕಾಟ್ಟೀರ್ \* ಇಂದಳೂರೀರೇ (೯)

‡ಏರ್ ಆರ್ ಪೊಱಿಲ್ ಶೂಲ್ \* ಇಂದಳೂರಿಲ್ ಎಂದೈ ಪೆರುಮಾನೈ \*  
 ಕಾರ್ ಆರ್ ಪುಱಿವಿ ಮಂಗೈ ವೇಂದ \* ಕಲಿಯರ್ ಒಲಿ ಶೆಯ್ಡ \*  
 ಶೀರ್ ಆರ್ ಇರ್ ಶೊಲ್ ಮಾಲೈ \* ಕಱ್ಱು ತ್ತಿರಿವಾರ್ ಉಲಗತ್ತಿಲ್ \*  
 ಆರ್ ಆರ್ ಅವರೇ \* ಅಮರಕ್ಕೇನ್ನುಂ ಅಮರರ್ ಆವಾರೇ (೧೦)

|| ತಿರುಮಂಗೈಯಾಱ್ವಾರ್ ತಿರುವಡಿಗಳೇ ಶರಣಂ ||